



‘ಮಿಸ್ಸಿಂಗ್’ ತಂದ ಎಟು

‘ಮೂರು ಬಾರಿ ಮಿಸ್ಸಿಂಗ್’ (ಜ. 25, ಡಾ. ಸೀಮಂತಿನಿ ದೇಸಾಯಿ) ಲಹರಿ ತುಂಬಾ ಚೆನ್ನಾಗಿದೆ. ನನಗೂ ನನ್ನ ಬಾಲ್ಯದಲ್ಲಿ ಮಿಸ್ಸಿಂಗ್ ಆದ ಅನುಭವವಾಗಿದೆ.

ಆಗ ನನಗೆ 9 ವರ್ಷ. ಒಮ್ಮೆ ನನ್ನ ತಂದೆ, ತಾಯಿ, ಅಣ್ಣ, ಅಕ್ಕ ಹಾಗೂ ತಮ್ಮನೊಂದಿಗೆ ಮುಂಬೈಗೆ ನಮ್ಮ ದೊಡ್ಡಮ್ಮನ ಮನೆ ಗೃಹಪ್ರವೇಶಕ್ಕೆ ಹೋಗಿದ್ದೆವು. ಮುಂಬೈಯಲ್ಲಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಮಯ ಜನಸಂದಣಿ ಹೆಚ್ಚಿದ್ದ ಕಾರಣ ನಾನೊಬ್ಬ ತಪ್ಪಿಸಿಕೊಂಡುಬಿಟ್ಟೆ.

ಯುದ್ಧದ ಭೀಕರತೆ-ಮಾತೃಪ್ರೇಮ

‘ಯುದ್ಧ’ (ಜ. 25, ಡಾ. ಶಿವಶಂಕರ್ ಮೇಟಿ) ಕಥೆ ಕಣ್ಣಲ್ಲಿ ನೀರುಕ್ಕಿಸಿತು. ದೇಶದೇಶಗಳ ನಡುವಿನ ಯುದ್ಧದಲ್ಲಿ ಅದೆಷ್ಟು ಹೆಣ್ಣು ಮಕ್ಕಳು ತಮ್ಮ ಜೀವನ ಕಳೆದುಕೊಂಡಿದ್ದಾರೋ ಲೆಕ್ಕವಿಟ್ಟವರಾರು? ಮರಿಯಾಳಂತೆಯೇ ಅದೆಷ್ಟು ಹೆಣ್ಣು ಮಕ್ಕಳು ನರಳಿದ್ದಾರೋ ಬಲ್ಲವರಾರು?

ಕಥೆಯ ಅಂತ್ಯ ಹೃದಯಸ್ಪರ್ಶಿಯಾಗಿತ್ತು. ಸಹಜ ಮಾತೃಪ್ರೇಮ ವ್ಯಕ್ತಗೊಂಡ ರೀತಿ ಸೊಗಸೆನಿಸಿತು. ಜೊತೆಗೆ ವೈದ್ಯ ಜಾಧವ್ ಮಾತುಗಳು ಕೂಡ ಪ್ರೇರಣೆ ನೀಡುವಂತಿದ್ದವು.

—ಹಿಮ, ಬೆಂಗಳೂರು

ಆಗ ನಾನು ಬಹಳ ಗಾಬರಿಗೊಂಡು ಏನು ಮಾಡಬೇಕೆಂದು ತಿಳಿಯದೇ ಚಪ್ಪಲಿ ಬಿಟ್ಟ ಸ್ಥಳಕ್ಕೆ ಬಂದು ಅಳುತ್ತಾ ನಿಂತಿದ್ದೆ. ನನ್ನ ಅಪ್ಪ ಅಮ್ಮ ನನ್ನನ್ನು ಸುಮಾರು ಎರಡು ತಾಸು ಹುಡುಕಿ ಜನಸಂದಣಿ ಕಡಿಮೆ ಆದಾಗ ನಾನು ಚಪ್ಪಲಿ ಸ್ಟಾಂಡ್ ಬಳಿ ನಿಂತದ್ದನ್ನು ಗಮನಿಸಿ ಕರೆದುಕೊಂಡು ಬಂದರು. ಮನೆಗೆ ಬಂದ ನಂತರ ಅಪ್ಪನ ಕೈಯಲ್ಲಿ ತಿಂದ ಎಟಿನ ರುಚಿ ಇನ್ನೂ ಮರೆತಿಲ್ಲ.

—ಚಿನಕುರಳಿ ಎಸ್. ಶ್ರೀನಿವಾಸ, ಬೆಂಗಳೂರು

ಮುದ ನೀಡಿತು

ಬಾಲ್ಯದಲ್ಲಿ ಕಳೆದು ಹೋದ ಅನುಭವ ಜೀವನದಲ್ಲಿ ಹಲವು ಮಂದಿಗೆ ಆಗಿರುತ್ತದೆ. ಆದರೆ ನೆನಪನ್ನು ಕೆದಕುವಲ್ಲಿ ‘ಲಹರಿ’ ಸಫಲವಾಯಿತು. ಲೇಖನ ಮನಸ್ಸಿಗೆ ಮುದ ನೀಡಿತು.

—ಸತ್ಯವತಿ, ಕುಳಿಹಿತ್ತು

ಮುತ್ತುಗ ಇರುವಾಗ ಪ್ಲಾಸ್ಟಿಕ್ ಏಕೆ?

ಕಾಡಿನ ಬೆಂಕಿ ಮುತ್ತುಗ (ಜ. 25, ವಿನುಗಂಗಿ) ‘ಮರಗಳ ಕಥೆ’ ಲೇಖನ ಇಷ್ಟವಾಯಿತು. ಲೇಖಕಿಯು ಮುತ್ತುಗದ ಹಲವು ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇಂಥ ಬಹೂಪಯೋಗಿ ಎಲೆ ಬಳಕೆಯನ್ನು ಬಿಟ್ಟು, ಪ್ಲಾಸ್ಟಿಕ್ ಬಳಕೆಯನ್ನು ಮಾಡುತ್ತಿರುವುದು ದುರಂತ. ಪ್ಲಾಸ್ಟಿಕ್ ಸಮಸ್ಯೆ ಮಿತಿ ಮೀರಿರುವ ಈ ಕಾಲದಲ್ಲಿ ಮುತ್ತುಗದ ಎಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ರೀತಿಯ ಬಗ್ಗೆ ಯೋಚಿಸಬೇಕಿದೆ.

—ವೆಂಕಟೇಶ್, ದಾವಣಗೆರೆ



ಡಿಜಿಟಲ್ ಲೋಕದೊಳಗೆ ಮನೆಯ ಮಾಡಿ ವಂಚನೆಗೆ ಅಂಜಿದೊಡಂತ್ರಯ್ಯ...

ಡಿಜಿಟಲ್ ಕಾಲಕ್ಕೆ ಎಚ್ಚರಿಕೆ ಗಂಟೆ

‘ಡಿಜಿಟಲ್ ಲೋಕದೊಳಗೆ ಮನೆಯ ಮಾಡಿ’ (ಜ. 25, ಸುಧೀಂದ್ರ ಪ್ರಸಾದ್ ಇ.ಎಸ್.) ಮುಖಪುಟ ಲೇಖನ, ಈ ಕಾಲಕ್ಕೆ ಅತಿ ಅಗತ್ಯವಾಗಿರುವ ಜಾಗೃತಿಯನ್ನು ಒದಗಿಸಿದೆ. ಆಧುನಿಕ ಕಾಲದ ಈ ಡಿಜಿಟಲ್ ಕ್ರಾಂತಿ ಸಾಕಷ್ಟು ಉಪಯೋಗಗಳೊಂದಿಗೆ ವಂಚನೆ ಮಾಡುವವರಿಗೂ ನೆಪವಾಗಿದೆ. ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಅಮಾಯಕರ ಹಣ ಕಡಿಯುವ ಪ್ರಕರಣಗಳು ನಡೆಯುತ್ತಲೇ ಇವೆ.

ಹಲವು ವ್ಯವಹಾರಗಳನ್ನು ಸುಲಭವಾಗಿರುವ ಈ ಕ್ರಾಂತಿಯ ಕರಿನೆರಳಿನ ಪ್ರಭಾವವೇನು ಕಡಿಮೆಯಿಲ್ಲ. ಈ ರೀತಿಯ ವಂಚನೆಗಳಿಂದ ದೂರವುಳಿಯುವ ಮಾರ್ಗಗಳ ಕುರಿತ ಸಲಹೆಗಳು ಉಪಯುಕ್ತವೆನಿಸಿದವು. ಸೈಬರ್ ಸುರಕ್ಷತೆ ಕುರಿತಂತೆ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿರುವುದು, ಎಚ್ಚರಿಕೆಗಳನ್ನು ನೀಡಿರುವುದು ಸಂದರ್ಭೋಚಿತವಾಗಿದೆ.

—ದಿವಾಕರ್ ಎಸ್., ಮೈಸೂರು

ಹಿಮಾಲಯವಾಸಿಗಳ ಬದುಕು-ಬವಣೆ

‘ಎದೆಗೆ ಬಿದ್ದ ಹಿಮಾಲಯ’ (ಜ. 25, ರಹಮತ್ ತರೀಕೆರೆ) ಪ್ರವಾಸ ಚಿಂತನ ಲೇಖನ ಸೊಗಸಾಗಿದೆ. ಎಂದಿನ ತಮ್ಮ ಸುಲಲಿತ ಶೈಲಿಯಲ್ಲಿ ಲೇಖಕರು ಹಿಮಾಲಯವಾಸಿಗಳ ಕಷ್ಟ ಕಾರ್ಪಣ್ಯ, ದುಗುಡ ದುಮ್ಮಾನಗಳನ್ನು ತೆರೆದಿಟ್ಟಿದ್ದಾರೆ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಿಗೆ’ ಎಂಬ ಮಾತಿಗೆ ಇನ್ನೊಂದು ಉದಾಹರಣೆಯಂತಿದೆ. ಅದೆಷ್ಟು ಕಷ್ಟ ಅಲ್ಲಿನ ಜೀವನ ಎನ್ನಿಸಲು ಸಾಧ್ಯವೇ ಇಲ್ಲ...

ಮಲೆನಾಡಿನ ಜನರ ಜೀವನವೂ ಇದೇ ಕಥೆ. ಮಲೆನಾಡಿಗರ ಬಿಡದ ಮಳೆ, ಕೊರೆಯುವ ಚಳಿ, ಒಣಗದ ಬಟ್ಟೆ, ದೊರೆಯದ ಕೂಲಿ ಕೆಲಸದ ಬಗ್ಗೆ ಮಾತಾಡುವವರೇ ಇಲ್ಲ.

—ಶೃಂಗೇರಿ ಲೋಕೇಶ್, ಬೆಂಗಳೂರು

ಮತ್ತೊಮ್ಮೆ ಯಾತ್ರೆ ಮಾಡಿದೆ

ಪ್ರವಾಸ ಚಿಂತನ ಲೇಖನ ಹೃದಯ ಮುಟ್ಟುವಂತಿದೆ. ಅಕ್ಕೋಬರ್ ರಜೆಯಲ್ಲಿ



ಚಾರ್‌ಧಾಮ್ ಯಾತ್ರೆಗೆ ಹೋಗಿದ್ದ ನಮಗೂ ಲೇಖಕರಂತೇ ಅನಿಸಿತು. ಕೇದಾರನಾಥದ ದಾರಿಯಲ್ಲಿ ಕುದುರೆ ಸವಾರಿ ಮಾಡುವಾಗ ನಮ್ಮನ್ನು ಒಂದಿಷ್ಟು ತೊಂದರೆ ಆಗದಂತೆ ಕರೆದೊಯ್ದು ಪ್ರೀತಿಯಿಂದ ಎಚ್ಚರಿಕೆಯನ್ನೂ ನೀಡುತ್ತಿದ್ದ ಆ ಮಕ್ಕಳ ಪ್ರಾಮಾಣಿಕತೆ ನಮ್ಮ ತಂಡದವರಿಗಿಲ್ಲಾ ತುಂಬಾ ಮೆಚ್ಚುಗೆಯಾಗಿತ್ತು. ದಖಿನ್ ಪ್ರಸ್ಥಭೂಮಿ ರಕ್ಷಣೆಯನ್ನು ಪಡೆದ ನಮಗೆ ಹಿಮಾಲಯದಲ್ಲಿ ವಾಸಿಸುವ ಜನರಿಗೆ ಪದೇ ಪದೇ ಆಗುವ ಭೂಕುಸಿತ, ಭೂಕಂಪಗಳ ಸಮಸ್ಯೆಗಳ ಅರಿವೇ ಇರುವುದಿಲ್ಲ. ಲೇಖನ ಓದಿ

ಮತ್ತೊಮ್ಮೆ ಯಾತ್ರೆ ಮಾಡಿದಂತಾಯಿತು. ಅತಿ ಸುಂದರ ಬರಹ.

—ಸವಿತಾ ಎಂ. ಚಿಗಟೇರಿ, ವಿಜಯನಗರ

ಮತ್ತೊಂದು ಮುಖದ ದರ್ಶನ

ಹಿಮಾಲಯವೆಂದರೆ ಬರೀ ನದಿ, ಸರೋವರ, ಪರ್ವತ, ಹಸಿರು ಹಾಸು, ಹಿಮ ಅಷ್ಟೇ ಅಲ್ಲ, ಅಲ್ಲಿನ ಜೀವನ ರೀತಿಯೂ ಹೌದೆಂಬುದನ್ನು ಲೇಖನ ಸಾರಿದೆ. ಪ್ರತಿದಿನ ಕೊರೆಯುವ ಚಳಿಯಲ್ಲಿ ಅವರು ಬದುಕುವ ರೀತಿ, ನೆರೆಹೊರೆ ರಾಜ್ಯಗಳಿಂದ ದಿನಗೂಲಿಗೆ ಬರುವ ವಲಸಿಗರು ಒಪ್ಪತ್ತಿನ ಊಟಕ್ಕಾಗಿ ಪೋರ್ಟ್‌ಗಳಾಗಿ ದುಡಿಯುವವರ ಬವಣೆ, ರೈಲು ನಿಲ್ದಾಣಗಳಲ್ಲಿ ಲಗೇಜ್ ಹೊರುವ ಕೂಲಿಗಳ ಕಷ್ಟ ಜೀವನದ ಚಿತ್ರಣ, ತಂಪಾದ ಹಿಮಾಲಯದ ಗಾಳಿ ನೀರಿನ ಅನುಭವದ ಜೊತೆಗೆ ಸೇರಿಕೊಂಡು ಹೃದಯದಲ್ಲಿ ಒಂದು ತರಹದ ಬೇಸರ ಭಾವವನ್ನೂ ತಂದಿತು.

— ಚರಣ್ ಗೌಡ ಬಿ.ಕೆ., ಬೆಂಗಳೂರು